



0404

Fourth Semester of Three Year LL.B. Examination, June 2011
Optional – II : BANKING LAW
(Course – III)

Duration : 3 Hours

Max. Marks : 100

- Instructions :** 1. Answer all 5 questions.
 2. All questions carry equal marks.
 3. Answers should be written either in English or Kannada completely.

Q. No. 1. (a) Explain the functions of the Reserve Bank of India. Marks : 15
 ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಕಾರ್ಯಗಳನ್ನು ವಿವರಿಸಿರಿ.

OR

Examine the various control of RBI over Commercial Bank.

ವಾಣಿಜ್ಯ ಬ್ಯಾಂಕುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕಿನ ವಿವಿಧ ನಿಯಂತ್ರಣಗಳನ್ನು ಪರಿಶೀಲಿಸಿರಿ.

(b) Write short note on : Marks : 5
 ಟಿಪ್ಪಣಿ ಬರೆಯಿರಿ:
 IDBI or State Bank of India.
 ಐ.ಡಿ.ಬಿ.ಐ. ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್.

Q. No. 2. (a) Explain the precautions to be taken by a banker while lending against goods. Marks : 15
 ಬ್ಯಾಂಕಿನವರು ಸರಕುಗಳ ಆಧಾರದ ಮೇಲೆ ಸಾಲ ಕೊಡುವಾಗ ಯಾವ ರೀತಿಯ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ವಿವರಿಸಿರಿ.

OR

Examine the advantages of Securitisation Act to the banker.

ಬ್ಯಾಂಕರುಗಳಿಗೆ ಸೆಕ್ಯೂರಿಟೈಸೇಶನ್ ಕಾಯ್ದೆಯಲ್ಲಿರುವ ಅನುಕೂಲಗಳನ್ನು ಪರಿಶೀಲಿಸಿರಿ.

(b) Write short note on : Marks : 5
 ಟಿಪ್ಪಣಿ ಬರೆಯಿರಿ:
 Credit Guarantee Scheme.
 ಸಾಲ ಖಾತ್ರಿ ಯೋಜನೆ.

OR

Priority sector advances.

ಆದ್ಯತಾ ವಲಯ ಮುಂಪಾವತಿ.

P.T.O.



Q. No. 3. (a) Discuss the various types of crossing of cheques with their legal effects.

Marks : 15

ವಿವಿಧ ರೀತಿಯ ರೇಖಿತ (ಆಡ್ಡೆಗರೆ) ಚೆಕ್‌ಗಳನ್ನು ಅದರ ಕಾನೂನು ಪರಿಣಾಮಗಳೊಂದಿಗೆ ಚರ್ಚಿಸಿ.

OR

Analyse the penal provisions under Negotiable Instrument Act.

ವರ್ಗಾವಣೆ ಪತ್ರಗಳ ಕಾಯ್ದೆಯಲ್ಲಿನ ದಂಡನೀಯ ನಿಯಮಗಳನ್ನು ಪರಿವೀಕ್ಷಿಸಿ.

(b) Write a note on promissory note.

Marks : 5

ವಾಗ್ದಾನ ಪತ್ರ ಕುರಿತು ಲಘು ಟಿಪ್ಪಣಿ ಬರೆಯಿರಿ.

OR

Sonu couldn't present the cheque received from his friend due to busy schedule. Period of limitation is about to expire on a day which happens to be a holiday. Advice Sonu.

ಸೋನು ತನ್ನ ಸ್ನೇಹಿತನಿಂದ ಪಡೆದ ಧನಾದೇಶವನ್ನು ಕೆಲಸ ನಿಮಿತ್ತ ಕಾರಣ ಬ್ಯಾಂಕಿಗೆ ಸಲ್ಲಿಸಲಾಗಲಿಲ್ಲ. ರಜಾ ದಿನದಂದು ಕಾಲ ಪರಿಮಿತಿ ಅವಧಿ ಮುಕ್ತಾಯವಾಗುವುದರಲ್ಲಿದೆ. ಸೋನುಗೆ ಸಲಹೆ ನೀಡಿ.

Q. No. 4. (a) 'The bankers' duty of secrecy is not absolute but qualified'. Elucidate.

Marks : 15

'ಬ್ಯಾಂಕರಿನ ರಹಸ್ಯಪಾಲನೆ ಕರ್ತವ್ಯವು ಸಂಪೂರ್ಣವಾಗಿರದೆ ಪರಿಮಿತವಾಗಿದೆ.' ವಿಶದೀಕರಿಸಿ.

OR

Who is a paying banker ? State the statutory protections available to paying banker.

ಪಾವತಿ ಬ್ಯಾಂಕರ್ ಎಂದರೆ ಯಾರು ? ಪಾವತಿ ಬ್ಯಾಂಕರಿಗೆ ಇರುವ ಶಾಸನಬದ್ಧ ರಕ್ಷಣೆಗಳನ್ನು ತಿಳಿಸಿ.

(b) Write an explanatory note on :

Marks : 5

ವಿವರಣಾತ್ಮಕವಾಗಿ ಟಿಪ್ಪಣಿ ಬರೆಯಿರಿ :

Pass book.

ಪಾಸ್ ಪುಸ್ತಕ.

OR

Banker's liability.

ಬ್ಯಾಂಕರಿನ ಹೊಣೆಗಾರಿಕೆ.



Q. No. 5. (a) Explain the various E-banking services.

Marks : 15

ಇ-ಬ್ಯಾಂಕಿಂಗ್ ಸೇವೆಗಳನ್ನು ವಿವರಿಸಿರಿ.

OR

Examine the grounds under which the banking Ombudsman may reject the complaint.

ದೂರುಗಳನ್ನು ಬ್ಯಾಂಕಿಂಗ್ ಓಂಬಡ್ಸ್‌ಮನ್ ಯಾವ ಆಧಾರಗಳ ಮೇಲೆ ತಿರಸ್ಕರಿಸಬಹುದೆಂಬ ಬಗ್ಗೆ ಪರಿಶೀಲಿಸಿರಿ.

(b) Write a note on :

Marks : 5

ಟಿಪ್ಪಣಿ ಬರೆಯಿರಿ :

A.T.M.

ಎ.ಟಿ.ಎಂ.

OR

Internet Banking.

ಇಂಟರ್‌ನೆಟ್ ಬ್ಯಾಂಕಿಂಗ್.
